

ಮೈಸೂರು ವಿಶ್ವವಿದ್ಯಾನಿಲಯ

ಸ್ಥಾಪನೆ : 1916

ವಿಶ್ವವಿದ್ಯಾನಿಲಯ ಕಾರ್ಯಸೌಧ,
ಕ್ರಾಫರ್ಡ್ ಭವನ, ಮೈಸೂರು-570005
ದಿನಾಂಕ: 01-12-2021

ಸಂಖ್ಯೆ:ಎಸಿ7/06/2021-22

ಅಧಿಸೂಚನೆ

ವಿಷಯ: ಪಿ.ಜಿ ಡಿಪ್ಲೋಮಾ/ಡಿಪ್ಲೋಮಾ/ಸರ್ಟಿಫಿಕೇಟ್(ವಿದೇಶಿ ವಿದ್ಯಾರ್ಥಿಗಳ ಒಳಗೊಂಡಂತೆ)
ಕೋರ್ಸುಗಳಿಗೆ ಅರ್ಜಿ ಸಲ್ಲಿಸುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2021-22ನೇ ಶೈಕ್ಷಣಿಕ ಸಾಲಿಗೆ ಪಿ.ಜಿ ಡಿಪ್ಲೋಮಾ/ಡಿಪ್ಲೋಮಾ/ಸರ್ಟಿಫಿಕೇಟ್ ಕೋರ್ಸುಗಳಿಗೆ (ವಿದೇಶಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ) ಅರ್ಜಿಗಳನ್ನು ಸಲ್ಲಿಸಲು ಹಾಗೂ ಪ್ರವೇಶಾತಿಗೆ ಸಂಬಂಧಿಸಿದಂತೆ, ದಿನಾಂಕಗಳನ್ನು ಕೆಳಕಂಡಂತೆ ನಿಗದಿಗೊಳಿಸಲಾಗಿದೆ.

ಕ್ರಮ ಸಂಖ್ಯೆ	ವಿಷಯ	ದಿನಾಂಕ
1.	ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್ ಸೈಟ್ ಮೂಲಕ Download ಮಾಡಿ ಸಂಬಂಧಪಟ್ಟ ವಿಭಾಗಕ್ಕೆ ಸಲ್ಲಿಸಲು ಕೊನೆ ದಿನಾಂಕ	18-12-2021 5.00 p.m.
2.	ಸ್ಕೀಮ್ 'ಎ' ಅಡಿಯಲ್ಲಿ ಪ್ರವೇಶಾತಿ ಮಾಡಿಕೊಳ್ಳಲು ಕೊನೆ ದಿನಾಂಕ	20-12-2021 ರಿಂದ 28-12-2021
3.	ಸ್ಕೀಮ್ 'ಬಿ' ಅಡಿಯಲ್ಲಿ ಪ್ರವೇಶಾತಿ ಮಾಡಿಕೊಳ್ಳಲು ಕೊನೆ ದಿನಾಂಕ	29-12-2021 ರಿಂದ 31-12-2021

ವಿಶೇಷ ಸೂಚನೆ: ಸಮಾಜ ಕಲ್ಯಾಣ ಇಲಾಖೆಯಿಂದ ಡಿಪ್ಲೋಮಾ/ಸರ್ಟಿಫಿಕೇಟ್ (ವೃತ್ತಿಪರ/ತಾಂತ್ರಿಕ ಡಿಪ್ಲೋಮಾ ಹೊರತುಪಡಿಸಿ) ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ (ಎಸ್ಸಿ/ಎಸ್‌ಟಿ) ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲವೆಂದು ತಿಳಿಸಿರುವ ಅಂಶವನ್ನು ಗಮನಿಸಿ, ವಿದ್ಯಾರ್ಥಿಗಳಿಗೆ ತಿಳಿಸಿ, ವಿಶ್ವವಿದ್ಯಾನಿಲಯ ನಿಗದಿ ಪಡಿಸಿರುವ ಶುಲ್ಕ ಪಡೆದು ಪ್ರವೇಶಾತಿ ನೀಡುವುದು.

ಕುಲಸಚಿವರಿಂದ ಕರಡು ಅನುಮೋದಿಸಿದೆ.

ಉಪ ಕುಲಸಚಿವ(ಶೈಕ್ಷಣಿಕ)
ಕುಲಸಚಿವರು, (ಶೈಕ್ಷಣಿಕ)
ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು-570 005

ಗೆ.

1. ಎಲ್ಲಾ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಅಧ್ಯಕ್ಷರುಗಳು/ನಿರ್ದೇಶಕರುಗಳು/ಸಂಯೋಜನಾಧಿಕಾರಿಗಳು/ಮುಖ್ಯಸ್ಥರು, ಮಾನಸಗಂಗೋತ್ರಿ, ಮೈಸೂರು/ಸ್ನಾತಕೋತ್ತರ ಕೇಂದ್ರ, ಹಾಸನ/ಸ್ನಾತಕೋತ್ತರ ಕೇಂದ್ರ, ಮಂಡ್ಯ /ಡಾ.ಬಿ.ಆರ್.ಅಂಬೇಡ್ಕರ್, ಸ್ನಾತಕೋತ್ತರ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಚಾಮರಾಜನಗರ.
2. ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಪ್ರಾಂಶುಪಾಲರುಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
3. ಕುಲಸಚಿವರು (ಪರೀಕ್ಷಾಂಗ), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
4. ಪ್ರೊ.ಎಂ.ಎ.ಶ್ರೀಧರ್, ಅಧ್ಯಕ್ಷರು, Admission Reformation, Regulation & Implementation Committee, ಭೌತಶಾಸ್ತ್ರ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು.
5. ಡಾ.ನಾಗೇಂದ್ರಸ್ವಾಮಿ ಎಚ್.ಎಸ್, ಸಂಯೋಜಕರು, ಪ್ರವೇಶಾತಿ ಪರೀಕ್ಷೆ ಉಪ ಸಮಿತಿ, ಗಣಕ ವಿಜ್ಞಾನ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು.
6. ಪ್ರೊ.ಮಹೇಶ್ ಆರ್, ಸಂಯೋಜಕರು, ಪ್ರವೇಶಾತಿ ಉಪ ಸಮಿತಿ, ವ್ಯವಹಾರ ಆಡಳಿತ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು.
7. ನಿರ್ದೇಶಕರು, ಪಿ.ಎಂ.ಇ.ಬೋರ್ಡ್, ಆಡಳಿತ ಶಾಖೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
8. ಆಡಳಿತಾಧಿಕಾರಿಗಳು, ಆಡಳಿತಾಧಿಕಾರಿಗಳ ಕಛೇರಿ, ಮಾನಸಗಂಗೋತ್ರಿ, ಮೈಸೂರು.
9. ನಿರ್ದೇಶಕರು, ಅಂತರಾಷ್ಟ್ರೀಯ ಕೇಂದ್ರ, ಲಲಿತಕಲೆಗಳ ಕಾಲೇಜು ಆವರಣ, ಮಾನಸಗಂಗೋತ್ರಿ, ಮೈಸೂರು.
10. ಸಂಯೋಜಕರು, ಐಸಿಡಿ, ಗಣಕ ವಿಜ್ಞಾನ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು - ಈ ಅಧಿಸೂಚನೆಯನ್ನು/ ಅರ್ಜಿಯನ್ನು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ಕೋರಿದೆ.
11. ನಿರ್ದೇಶಕರು, ಕಾಲೇಜು ಅಭಿವೃದ್ಧಿ ಮಂಡಳಿ, ಮೌಲ್ಯ ಭವನ, ಮೈಸೂರು.
12. ನಿರ್ದೇಶಕರು, ವಿದ್ಯಾರ್ಥಿ ಕ್ಷೇಮಪಾಲನಾ, ಮಾನಸಗಂಗೋತ್ರಿ, ಮೈಸೂರು- ವಿಶೇಷ ಸೂಚನೆಯಲ್ಲಿರುವ ಅಂಶವನ್ನು ಗಮನಿಸುವುದು.
13. ಹಣಕಾಸು ಅಧಿಕಾರಿಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
14. Director, International Quality Assurance Cell, NCHS Building, Manasagangotri, Mysore.
15. ಎಲ್ಲಾ ಉಪ/ಸಹಾಯಕ ಕುಲಸಚಿವರು, ಆಡಳಿತ ಶಾಖೆ/ಪರೀಕ್ಷಾ ವಿಭಾಗ, ಮೈವಿವಿ, ಮೈಸೂರು.
16. ಎಲ್ಲಾ ಅಧೀಕ್ಷಕರು, ಆಡಳಿತ ಶಾಖೆ/ಪರೀಕ್ಷಾ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
17. ಮಾನ್ಯ ಕುಲಸಚಿವ/ಕುಲಸಚಿವರ ಆಪ್ತ ಸಹಾಯಕರು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
18. ಕಛೇರಿ ಪ್ರತಿ.



**APPLICATION FORM FOR ADMISSION TO P.G. DIPLOMA/
DIPLOMA / CERTIFICATE COURSES 2021-2022**

- Note :** 1. Applicants are required to be fully conversant with the Prospectus which contains Rules of admission, Instructions to candidates etc., before filling up the application.
2. All applicants will be considered for admission under Scheme 'A' and Scheme 'B'.
3. **Filled up application form has to be submitted along with necessary documents and DD has to be taken in favor of Finance Officer, University of Mysore and submit the same to respective department.**

AADHAR Number	
AADHAR linked Bank Account Number	
Bank Name & Branch	
Mobile Number & Email ID	

1. Name of the Applicant (in Block letters)

2. Name of Father/Mother/Guardian

3. Occupation and total Annual Income of Father/Mother/Guardian

Occupation:

Annual Income:

4. a) Place of Birth Village / Town Taluk District State

b) Date of Birth (as in the S.S.L.C marks card or its equivalent)

Day:

Month:

Year:

5. Personal Particulars:

Nationality:

Caste:

Gender:

Mother Tongue:

6. Course to which admission is sought:

7. Details of Application Fee Paid, if application is downloaded from web

DD No and Date:

Amount:

(Please enclose Demand Draft with application if it is downloaded from web)

8. Under which Category Seat is Claimed ? Please Mark "U" in the Concerned Box

SC	ST	Cat-1	Cat- II A	Cat- II B	Cat-III A	Cat-III B
Other University	Defence/EX-Servicemen	Physically Challenged	Kannada Medium	Deputation	Foreigner	N R I

Kashmiri Migrant	Hyderabad Karnataka					
---------------------	------------------------	--	--	--	--	--

Note; Certificates from the Competent Authority shall be attached, failing which the application will not be considered under that category.

9. (i) Degree/Qualifying Examination Passed:

(ii) Percentage of marks secured in the Qualifying Examination:

10. Institution and University last attended _____

Institution :

Date of Admission:

11. University:

Date of Completion of Degree:

(a) Permanent Residential Address

E-mail if any:

Telephone No. if any:

12. Postal Address:

Email if any:

Telephone No. if any:

13. Have you pursued a Master's Degree course in the University of Mysore or in any other recognized University in India in any other subject during the previous years? If so, furnish details.

University	Course Studied	Year	Total Marks	Marks Obtained	Percentage

14. If you have applied for other Department, give details:	
1.	2.
3.	4.
5.	6.

DECLARATION

1. I submit this application seeking admission to a Diploma / Certificate Course. I have appeared in the entrance examination. I declare that I read the rules and regulations in this regard.
2. I hereby solemnly and sincerely affirm that the statement made and information furnished in my application from and also in the enclosures thereto submitted by me are true. Should it, however, be found that any information furnished herein is untrue in material particulars, I realize that I am liable for criminal prosecution and the seat given to me shall be liable to be forfeited.

Place:

Date:

Signature of Applicant